

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ನಾಱ್ವಾರ್ ಅರುಳಿಚ್ಚೆಯ್

|| ಇನ್ನಂ ಪಯಕ್ಕು ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಇನ್ಬಂ ಪಯಕ್ಕು ॥

ತಿರುವಾಱಿನ್ನಿಳ್ಳೈ ಶೆನ್ನು ಎಂಬೈರುಮಾನೈ ಕ್ಕಂಡು ಆಱ್‌ವಾರ್ ಅಡಿಮೈ ಶೆಯ್ಯು
ಕ್ಕರುದುದಲ್

‡ಇನ್ಬಂ ಪಯಕ್ಕು ಎಱಿಲ್ ಮಲರ್ ಮಾದರುಂ ತಾನುಂ *

ಇವ್ವೇಱ್ ಉಲಗೈ *

ಇನ್ಬಂ ಪಯಕ್ಕು ಇನಿದುಡ್ಕ ವೀಱ್ಪಿರುಂದು *

ಆಱಿನ್ನ ಎಂಗಳ್ ಪಿರಾನ್ *

ಅನ್ನುಱ್ಪಮರ್ಂದುಱೈಗಿನ್ನ * ಅಣಿ ಪೊಱಿಲ್

ಶೂಱ್ ತಿರುವಾಱಿನ್ ವಿಳೈ *

ಅನ್ನುಱ್ಪಮರ್ಂದು ವಲಂ ಶೆಯ್ದು * ಕೈ ತೊಱುಂ

ನಾಳಳುಂ ಆಗುಂಗೊಲೋ (೧)

ಆಗುಂಗೊಲ್ ಐಯಂ ಒನ್ನಿನ್ನಿ *

ಅಗಲ್ ಇಡಂ ಮುಱ್ಪವುಂ * ಈರ್ ಅಡಿಯೇ

ಆಗುಂ ಪರಿಶು ನಿಮಿರ್ಂದ *

ತಿರುಕ್ಕುಱಿಳ್ ಅಪ್ಪನ್ ಅಮರ್ಂದುಱೈಯುಂ *

ಮಾಗಂ ತಿಗಱ್ ಕೊಡಿ ಮಾಡಂಗಳ್ ನೀಡು *

ಮದಿಳ್ ತಿರುವಾಱಿನ್ ವಿಳೈ *

ಮಾ ಕಂದ ನೀರ್ ಕೊಂಡು ತೂವಿ ವಲಂಜೆಯ್ದು *

ಕೈ ತೊಱಿ ಕ್ಕೂಡುಂಗೊಲೋ (೨)

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಪ sounds almost like ಱ್ರೈ, ಱ್ಪೈ like ಱ್ರೈ, and so on. The consonant-cluster ನ್ಪ is pronounced somewhere between ನ್ರ and ನ್ಪ್ರ. It is, however, colloquially acceptable to pronounce the clusters ಱ್ಪ and ನ್ಪ್ರ as ತ್ರ and ನ್ನ, respectively.

ಕೂಡುಂಗೊಲ್ ವೈಗಲುಂ * ಕೋವಿಂದನೈ
 ಮದುಶೂದನೈ ಕ್ಕೋಳರಿಯೈ *
 ಆಡುಂ ಪಱವೈ ಮಿಶೈ ಕ್ಕಂಡು * ಕೈ
 ತೊಱುದನ್ನಿ ಅವರ್ ಉಱೈಯುಂ *
 ಪಾಡುಂ ಪೆರುಂ ಪುಗಟ್ ನಾನ್ಮಱೈ ವೇಳ್ವಿಯೈಂದು *
 ಆಱಂಗಂ ಪನ್ನಿನರ್ ವಾಱ್ *
 ನೀಡು ಪೊಱಿಲ್ ತಿರುವಾಱ್ ವಿಳೈ ತೊಱಿ *
 ವಾಯ್ಕ್ಕುಂಗೊಲ್ ನಿಚ್ಚಲುಮೇ (ಒ)

ವಾಯ್ಕ್ಕುಂಗೊಲ್ ನಿಚ್ಚಲುಂ * ಎಪ್ಪೊಱುದುಂ
 ಮನತ್ತಿಂಗು ನಿನ್ನೈಕ್ಕಪ್ಪೆಱಿ *
 ವಾಯ್ಕ್ಕುಂ ಕರುಮ್ಬುಂ ಪೆರುಂ ಶೆನ್ನೆಲುಂ *
 ವಯಲ್ ಶೂಱ್ ತಿರುವಾಱ್ ವಿಳೈ *
 ವಾಯ್ಕ್ಕುಂ ಪೆರುಂ ಪುಗಟ್ ಮೂವುಲಗೀಶರ್ *
 ವಡ ಮದುರೈ ಪ್ಪಿಱಿಂದ *
 ವಾಯ್ಕ್ಕುಂ ಮಣಿ ನಿಱಿ ಕ್ಕಣ್ಣ ಪಿರಾಱ್ ತರ್ *
 ಮಲರಡಿ ಪ್ಪೋದುಗಳೇ (ಉ)

ಮಲರಡಿಪ್ಪೋದುಗಳ್ ಎರ್ ನೆಂಜತ್ತು * ಎ ಪ್ಪೊಱುದುಂ
 ಇರುತ್ತಿ ವಣಂಗ *
 ಪಲರ್ ಅಡಿಯಾರ್ ಮುನ್ನರುಳಿಯ *
 ಪಾಮ್ಬಣೈಯಪ್ಪರ್ ಅಮರ್ಂದುಱೈಯುಂ *
 ಮಲರಿಱ್ ಮಣಿ ನೆಡು ಮಾಡಂಗಳ್ ನೀಡು *
 ಮದಿಳ್ ತಿರುವಾಱ್ ವಿಳೈ *
 ಉಲಗ ಮಲಿ ಪುಗಟ್ ಪಾಡ * ನಮ್ಮೇಲ್ ವಿನೈ
 ಒನ್ನುಂ ನಿಲ್ಲಾ ಕೆಡುಮೇ (ಐ)

ಒನ್ನು ನಿಲ್ಲಾ ಕೆಡುಂ ಮುಱ್ಪುಂ ತೀವಿನೈ * ಉಳ್ಳಿತೊಱುಮಿರ್ ತೊಂಡೀರ್ *
 ಅನ್ನುಂಗಮರ್ ವೆನ್ನುರುಪ್ಪಿಣಿ ನಂಗೈ * ಅಣಿ ನೆಡುಂ ತೋಳ್ ಪುಣರ್ಂದಾಱ್ *
 ಎನ್ನುಂ ಎಪ್ಪೋದುಂ ಎರ್ ನೆಂಜಂ ತುದಿಪ್ಪ * ಉಳ್ಳೇ ಇರುಕ್ಕಿನ್ ಪಿರಾಱ್ *
 ನಿನ್ ಅಣಿ ತಿರುವಾಱ್ ವಿಳೈಯೆನ್ನುಂ * ನೀಳ್ ನಗರಂ ಅದುವೇ (ಒ)

ನೀಣಗರಂ ಅದುವೇ ಮಲರ್ ಚೋಲೈಗಳ್ ಶೂೞ್ * ತಿರುವಾಱ್ ವಿಳೈ *
 ನೀಣಗರತ್ತುಱೈಗಿನ್ನ ಪಿರಾಱ್ * ನೆಡುಮಾಲ್ ಕಣ್ಣಿ ವಿಣ್ಣಿವರ್ ಕೋಱ್ *
 ವಾಣ ಪುರಂ ಪುಕ್ಕು ಮುಕ್ಕುಟ್ ಪಿರಾನೈ * ತ್ತೊಲೈಯ ವೆಂ ಪೋರ್ಗಳ್ ಶೆಯ್ದು *
 ವಾಣನೈ ಆಯಿರಂ ತೋಳ್ ತುಣಿತ್ತಾಱ್ * ಶರಣ್ ಅನ್ನಿ ಮಱ್ಱೊನ್ನಿಲಮೇ (೭)

ಅನ್ನಿ ಮಱ್ಱೊನ್ನಿಲಂ ನಿಱ್ ಶರಣೇ ಎನ್ನು * ಅಗಲ್ ಇರುಂ ಪೊಯ್ಗೈಯಿನ್ನಾಯ್ *
 ನಿನ್ನು ತನ್ನೇಳ್ ಕಱಲ್ ಎತ್ತಿಯ * ಆನೈಯಿನ್ ನೆಂಜಿಡರ್ ತೀರ್ತ್ತ ಪಿರಾಱ್ *
 ಶೆನ್ನಂಗಿನಿದುಱೈಗಿನ್ನ * ಶೆಱುಂ ಪೊಳಿಲ್ ಶೂೞ್ ತಿರುವಾಱ್ ವಿಳೈ *
 ಒನ್ನಿ ವಲಂಜೆಯ್ಯ ಒನ್ನುವೋ * ತೀವಿನೈ ಉಳ್ಳತ್ತಿನ್ ಶಾರ್ವಲ್ಲವೇ (೮)

ತೀವಿನೈ ಉಳ್ಳತ್ತಿನ್ ಶಾರ್ವಲ್ಲವಾಗಿ *
 ತೈಳಿ ವಿಶುವೈಱುಱುಱ್ಱಾಲ್ *
 ನಾವಿನುಳ್ಳುಂ ಉಳ್ಳ ತ್ತುಳ್ಳುಂ * ಅಮೈಂದ
 ತೊಳಿಲಿನುಳ್ಳುಂ ನವಿನ್ನು *
 ಯಾವರುಂ ವಂದು ವಣಂಗುಂ ಪೊಳಿಲ್ *
 ತಿರುವಾಱ್ ವಿಳೈ ಅದನೈ *
 ಮೇವಿ ವಲಂಜೆಯ್ದು ಕೈ ತೊಱಿ ಕ್ಕೂಡುಂಗೊಲ್ *
 ಎನ್ನುಂ ಎಱ್ ಶಿಂದನೈಯೇ (೯)

ಶಿಂದೈ ಮಱ್ಱೊನ್ನಿಱ್ ತಿಱತ್ತದಲ್ಲಾ ತ್ತನೈ * ತೇವ ಪಿರಾಱ್ ಅಱಿಯುಂ *
 ಶಿಂದೈಯಿನಾಲ್ ಶೆಯ್ವ ತಾಱ್ ಅಱಿಯಾದನ * ಮಾಯಂಗಳ್ ಒನ್ನುಂ ಇಲ್ಲೈ *
 ಶಿಂದೈಯಿನಾಲ್ ಶೊಲ್ಲಿನಾಲ್ ಶೆಯ್ಕೈಯಾಲ್ * ನಿಲ ತ್ತೇವರ್ ಕುಱು ವಣಂಗುಂ *
 ಶಿಂದೈ ಮಗಿಱ್ ತಿರುವಾಱ್ ವಿಳೈಯುಱೈ * ತೀರ್ತ್ತನುಕ್ಕುಱ್ ಪಿನ್ನೇ (೧೦)

‡ತೀರ್ತ್ತನುಕ್ಕುಱ್ ಪಿಱ್ * ಮಱ್ಱೋರ್ ಶರಣ್ ಇಲ್ಲೈ ಎನ್ನೆಣ್ಣಿ * ತೀರ್ತ್ತನುಕ್ಕೇ
 ತೀರ್ತ್ತ ಮನತ್ತನಱ್ ಆಗಿ * ಚೈಱುಂಗುರುಗೂರ್ ಚ್ಚಡಗೋಬ್ ಶೊನ್ನ *
 ತೀರ್ತ್ತಂಗಳ್ ಆಯಿರತ್ತುಳ್ * ಇವೈ ಪತ್ತುಂ ವಲ್ಲಾರ್ಗಳೈ * ತೇವರ್ ವೈಗಲ್
 ತೀರ್ತ್ತಂಗಳೇ ಎನ್ನು ಪೂಶಿತ್ತು ನಲ್ಲಿ ಉರೈಪ್ಪರ್ * ತಂ ತೇವಿಯಕ್ಕೇ (೧೧)

|| ನಮ್ಮಾಱ್ವಾರ್ ತಿರುವಡಿಗಳೇ ಶರಣಂ ||